

ಕೆನರಾ ಬ್ಯಾಂಕು

ಪೋಲಟೋ

ಕಚೇರಿ ಬಳಕೆಗೆ ಮಾತ್ರ

ಕಚೇರಿ ಬಳಕೆಗೆ ಮಾತ್ರ: ಸಾಲ ಖಾತೆ ಸಂಖ್ಯೆ:

ಗ್ರಾಹಕರ ಐಡಿ

ಉಳಿತಾಯ ಖಾತೆ ಸಂಖ್ಯೆ

ಗೆ.

ವ್ಯವಸ್ಥಾಪಕರು/ಹಿರಿಯ ವ್ಯವಸ್ಥಾಪಕರು

ಕೆನರಾ ಬ್ಯಾಂಕ್

ಶಾಖೆ

NF 987

2,00,000/- ವರೆಗಿನ ಕೃಷಿ ಸಾಲಕ್ಕಾಗಿ ಕ್ರೆಡಿಟ್ ಸೌಲಭ್ಯಗಳಿಗಾಗಿ

ಸಾಮಾನ್ಯ ಅರ್ಜಿ ನಮೂನೆ ಹಾಗೂ ಮೌಲ್ಯಮಾಪನ ವರದಿ

(ವ್ಯಕ್ತಿಗಳಿಗೆ ಮಾತ್ರ)

ನನಗೆ . ---=-----ಉದ್ದೇಶಕ್ಕಾಗಿ `.....ರೂಗಳ. (.....
ರೂಪಾಯಿಗಳು ಮಾತ್ರ) ಸಾಲವನ್ನು ನೀಡಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ. . ನಾನು
ಅವಶ್ಯ ವಿವರಗಳನ್ನು ಈ ಮೂಲಕ ಒದಗಿಸುತ್ತಿದ್ದೇನೆ.

1.ವಿವರಗಳು

ಹೆಸರು ಮತ್ತು ಸಂಪೂರ್ಣ ವಿಳಾಸ - -----ತಂದೆ/ಗಂಡ-----

----- ದೂರವಾಣಿ ಸಂಖ್ಯೆ

ಪ್ರವರ್ಗ

ಪಜಾ. ಪಪಂ ಹಿಂ.ವ ಇ ಹಿಂವ ಇತರೆ

ಲಿಂಗ: ಗಂಡು/ಹೆಣ್ಣು/ತೃತೀಯಲಿಂಗಿ

.ಅಲ್ಪಸಂಖ್ಯಾತ ಸಮುದಾಯ: ಕ್ರೈಸ್ತ ಮುಸ್ಲಿಂ ಸಿಖ್ ಜೊರಾಸಟ್ರಿಯನ್ ಬೌದ್ಧ

ರೈತರ ವರ್ಗ ಅತಿಸಣ್ಣ, ಸಣ್ಣ ಇತರರು ಕೃಷಿ.ಕಾರ್ಮಿಕ ಗೇಣಿದಾರ ರೈತ

ಆಧಾರ್ ಸಂಖ್ಯೆ: ----- ::

2.ಒಡೆತನ ಹೊಂದಿರುವ ಆಸ್ತಿಗಳು/ವಿವರಗಳು	ವಿವರಣೆ	ಮೌಲ್ಯ ('ರೂಗಳಲ್ಲಿ)
1) ಅಸ್ತಿತ್ವದಲ್ಲಿರುವ ಭೂಮಿಗಳು ಮತ್ತು ಕಟ್ಟಡಗಳು		

ಚಕ್ಕುಬಂದಿಗಳೊಂದಿಗೆ		
ii) ಜಾನುವಾರುಗಳು		
iii) ಕೃಷಿ ಯಂತ್ರೋಪಕರಣಗಳು ಮತ್ತು ಉಪಕರಣಗಳು		
iv) ಕೈಯಲ್ಲಿರುವ ನಗದು / ಬ್ಯಾಂಕ್ ಠೇವಣಿ ಇತ್ಯಾದಿ		
v) ಇತರ ಹೊಡಿಕೆಗಳು (ನಿರ್ದಿಷ್ಟವಾಗಿ ಹೇಳಿ)		
ಗುತ್ತಿಗೆ ಪಡೆದ ಭೂಮಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆಯ ವಿವರಗಳು, (ಗುತ್ತಿಗೆಯ ಪ್ರಕಾರಗಳು ಕರಾರು ಒಪ್ಪಂದ, ಭೂ ಮಾಲೀಕರ ಹೆಸರು ವಿಳಾಸ ಗುತ್ತಿಗೆ ಪರ್ಮಿಟ್		

**3. ಅಸ್ತಿತ್ವದಲ್ಲಿರುವ ಬ್ಯಾಂಕ್ / ಸಾಲ ಖಾತೆ ಸೌಲಭ್ಯಗಳು ಮತ್ತು ಹೊಣೆಗಾರಿಕೆಗಳು,
ಯಾವುದಾದರೂ ಇದ್ದರೆ** ಮೊಬಲಗು ರೂಗಳಲ್ಲಿ

ಬ್ಯಾಂಕ್ / ಹಣಕಾಸು ಸಂಸ್ಥೆಗಳು	ಸಾಲ ಖಾತೆ ಸಂಖ್ಯೆ	ಉದ್ದೇಶ	ಪಡೆದುಕೊಂಡ ದಿನಾಂಕ / ವರ್ಷ	ಮಿತಿ	ಹೊಣೆಗಾರಿಕೆಗಳು		ಬಾಕಿ ಯಾವುದಾದರೂ ಉಳಿದಿದ್ದರೆ,
					ನೇರ	ಪರೋಕ್ಷ	

4. ನಮ್ಮ ಶಾಖೆಯಿಂದ ಫಾರ್ಮ್ ಮನೆ/ ಫಾರ್ಮ್‌ಎಸ್ಟೇಟ್‌ದೊಂದಿಗೆ ಕಿ.ಮೀ

5. ಇಂದಿನವರೆಗೆ ಭೂ ಕಂದಾಯ ಮತ್ತು ಇತರ ತೆರಿಗೆಗಳನ್ನು ಪಾವತಿಸಲಾಗಿದೆಯೇ: ಹೌದು ಇಲ್ಲ

6. ಮುಖ್ಯ ಉದ್ಯೋಗ / ವ್ಯವಹಾರ ಅನುಭವ (ವರ್ಷಗಳಲ್ಲಿ) ವರ್ಷಗಳು

7. ಹಣಕಾಸಿನ ಅವಶ್ಯಕತೆಗಳ ವಿವರಗಳು

7.1. ಕಿಸಾನ್ ಕ್ರೆಡಿಟ್ ಕಾರ್ಡ್ ಬೆಳೆ ಉತ್ಪಾದನೆ / ಕೆಸಿ ಸಿ - ಕೃಷಿ ಮಿತ್ರ - ಕಾರ್ಯಕಾರಿ ಬಂಡವಾಳ:

ಎ.) ಬೆಳೆ ಸಾಗುವಳಿ

ಮತ್ತುಮಾನ	ಬೆಳೆ	ಬಿತ್ತನೆ / ಕೊಯ್ಲು ತಿಂಗಳು	ಸಾಗುವಳಿ ಪ್ರದೇಶ (ಎಕರೆ)	ಹಣಕಾಸು ಪ್ರಮಾಣ (ರೂ.ಗಳಲ್ಲಿ).	ಸಾಲದ ಮೊತ್ತ (ರೂ.ಗಳಲ್ಲಿ)

			ಸರ್ವೆನಂ.	ವಿಸ್ತೀರ್ಣ	

ಬಿ) ಕೊಯ್ಲಿನ ನಂತರದ / ಮನೆ / ಬಳಕೆಯ ಅವಶ್ಯಕತೆಗಳು (ಮಿತಿಯ 10%)	
ಸಿ.) ಕೃಷಿ ಆಸ್ತಿಗಳ ದುರಸ್ತಿ ಮತ್ತು ನಿರ್ವಹಣಾ ವೆಚ್ಚಗಳು (ಮಿತಿಯ 20%);	
ಡಿ.) ಬೆಳೆ ವಿಮೆ ಮತ್ತು/ಅಥವಾ PAIS, ಆರೋಗ್ಯ ವಿಮೆ ಮತ್ತು ಆಸ್ತಿ ವಿಮೆ ಸೇರಿದಂತೆ ಅಪಘಾತ ವಿಮೆ.	
***** ಒಟ್ಟು *****	

7.2 KCC WC ಸಂಬಂಧಿತ

ಚಟುವಟಿಕೆಗಳ ಸ್ವರೂಪ	ಹಣಕಾಸಿನ ಪ್ರಮಾಣ (ರೂ.)	ಅಗತ್ಯವಿರುವ ಸಾಲದ ಮೊತ್ತ. (ರೂ.)

7.3 ಹೂಡಿಕೆ ಸಾಲಗಳು / ಅಭಿವೃದ್ಧಿ ಸಾಲದ ಅವಶ್ಯಕತೆಗಳು / ಇತರ ಉದ್ದೇಶಗಳು:

ಖರೀದಿಸಬೇಕಾದ ಸ್ವತ್ತುಗಳ ತರಹ/ ಅಭಿವೃದ್ಧಿ ಕಾರ್ಯದ ಸ್ವರೂಪ/ ಇತರ ಉದ್ದೇಶಗಳು	ವೆಚ್ಚ	ಸಹಾಯಧನ ಯಾವುದಾದರೂ ಇದ್ದರೆ,	ಮಾರ್ಜಿನ್	ಅಗತ್ಯವಿರುವ ಸಾಲದ ಮೊತ್ತ (ರೂ.)
ಒಟ್ಟು				

8. ಭದ್ರತೆ: ಭದ್ರತೆಯ ಸ್ವರೂಪ ಮತ್ತು ಮೌಲ್ಯ:

9.1 ನನ್ನ ವಾರ್ಷಿಕ ಒಟ್ಟು ಆದಾಯ ರೂ. -----

9.2 ಹೆಚ್ಚುವರಿ: ಎಲ್ಲಾ ವೆಚ್ಚಗಳನ್ನು ಭರಿಸಿದ ನಂತರ ಸಾಲ ಭದ್ರತೆಯನ್ನು ಪೂರೈಸಲು
ನನಗೆ ವಾರ್ಷಿಕವಾಗಿ ರೂ..... ಉಳಿಯುತ್ತದೆ.

ನಮ್ಮ ಬ್ಯಾಂಕಿನ/ ಯಾವುದೇ ಇತರ ಬ್ಯಾಂಕಿನ ಅಧ್ಯಕ್ಷರು / ನಿರ್ದೇಶಕರು / ನಮ್ಮ ಬ್ಯಾಂಕಿನ ಯಾವುದೇ ಉದ್ಯೋಗಿಗಳಿಗೆ ಸಂಬಂಧಿಕರೇ: ಹೌದು / ಇಲ್ಲ ಹೌದು ಎಂದಾದರೆ, ಸಂಬಂಧದ ವಿವರಗಳು:

10. ಘೋಷಣೆ:

ಎ) ಮೇಲೆ ನೀಡಲಾದ ವಿವರಗಳು ನನ್ನ ಬಹುಮಟ್ಟಿನ ತಿಳಿವಳಿಕೆ ಮತ್ತು ನಂಬಿಕೆಗೆ ಅನುಗುಣವಾಗಿ ನಿಜ ಮತ್ತು ಸರಿಯಾಗಿವೆ ಎಂದು. ಮತ್ತು ಪ್ರಸ್ತಾವಿತ ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ನಿಯಮಗಳು ಮತ್ತು ಷರತ್ತುಗಳನ್ನು ನಾನು ಪಾಲಿಸುತ್ತೇನೆ ಹಾಗೂ ಕಾಲಕಾಲಕ್ಕೆ ಅಗತ್ಯಪಡಿಸುವ ಎಲ್ಲಾ ವಿವರಗಳನ್ನು ನಿಮಗೆ ಒದಗಿಸುತ್ತೇನೆ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ

ಬಿ) ಬ್ಯಾಂಕ್ ತನ್ನ ನಿಯಮಗಳ/ನಿಬಂಧನೆಗಳ ಅಡಿಯಲ್ಲಿ ಅಗತ್ಯ ಅಥವಾ ಅಪೇಕ್ಷಣೀಯವೆಂದು ತಾನು ಪರಿಗಣಿಸಬಹುದಾದ ಬ್ಯಾಂಕಿನಲ್ಲಿರುವ ನನ್ನ ಸಾಲ ಖಾತೆಗೆ ಸಂಬಂಧಿಸಿದ ಎಲ್ಲಾ ಅಥವಾ ಯಾವುದೇ ವಿವರಗಳನ್ನು ಅಥವಾ ಮಾಹಿತಿಯ ವಿವರಗಳನ್ನು ಯಾವುದೇ ಇತರ ಹಣಕಾಸು ಸಂಸ್ಥೆ/ಸರ್ಕಾರ/ ಯಾವುದೇ ಏಜೆನ್ಸಿ/ಗಳಿಗೆ ಬಹಿರಂಗಪಡಿಸಲು ನಾನು/ನಾವು ಈ ಮೂಲಕ ಬ್ಯಾಂಕಿಗೆ ಅಧಿಕಾರ ನೀಡುತ್ತೇವೆ,

ಸಿ) ಅರ್ಜಿ ಸಲ್ಲಿಸಿದ ದಿನಾಂಕದಂದು ಅರ್ಜಿಯಲ್ಲಿ ಒದಗಿಸಿರುವ ವಿವರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಏಜೆನ್ಸಿಯಿಂದ ನಾನು ಯಾವುದೇ ಸಾಲವನ್ನು ಪಡೆದಿಲ್ಲ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ. ಸಾಲದ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ ಅದಕ್ಕಾಗಿ ಮಾತ್ರ ಬಳಸಲು ನಾನು ಈ ಮೂಲಕ ವಚನಬದ್ಧನಾಗಿರುತ್ತೇನೆ. ಬ್ಯಾಂಕಿನ ಅನುಮತಿಯಿಲ್ಲದೆ ಬೇರೆ ಯಾವುದೇ ಏಜೆನ್ಸಿಯಿಂದ ಸಾಲ ಪಡೆಯುವುದಿಲ್ಲ ಎಂದು ನಾನು/ನಾವು ವಚನಬದ್ಧನಾಗಿರುತ್ತೇವೆ

ಡಿ) ಬ್ಯಾಂಕ್ ನನಗೆ ನೀಡಿದ ಸಾಲ/ಮುಂಗಡಗಳ ಪೂರ್ವಷರತ್ತಾಗಿ ಸಾಲ/ಮುಂಗಡಗಳ ಮರುಪಾವತಿಯಲ್ಲಿ ಅಥವಾ ಅದರ ಮೇಲಿನ ಬಡ್ಡಿಯ ಮರುಪಾವತಿಯಲ್ಲಿ ಮತ್ತು ಬಾಕಿಸಂದಾಯದ ದಿನಾಂಕದಲ್ಲಿ/ಗಳಲ್ಲಿ ಸಾಲದ ಯಾವುದೇ ಕಂತುಗಳ ಸಂದಾಯದ ಬಗ್ಗೆ ಸುಸ್ತಿದಾರನಾದರೆ ಬ್ಯಾಂಕ್ ಅಥವಾ ಆರ್‌ಬಿಐ ತಮ್ಮ ಸಂಪೂರ್ಣ ವಿವೇಚನೆಯಿಂದ ಸೂಕ್ತವೆಂದು ಭಾವಿಸಬಹುದಾದ ರೀತಿಯಲ್ಲಿ ಮತ್ತು ಅಂತಹ ಮಾಧ್ಯಮದ ಮೂಲಕ ನನ್ನ ಹೆಸರನ್ನು ಸುಸ್ತಿದಾರನೆಂದು ಬಹಿರಂಗಪಡಿಸುವ ಅಥವಾ ಪ್ರಕಟಿಸುವ ಬೇಷರತ್ತು ಹಕ್ಕನ್ನು ಬ್ಯಾಂಕ್ ಅಥವಾ ಆರ್‌ಬಿಐ ಹೊಂದಿರುತ್ತದೆ. ಎಂದು ನಾನು/ನಾವು ಈ ಮೂಲಕ ಒಪ್ಪಿರುತ್ತೇವೆ;

ಇ) ನಾನು/ನಾವು ಬ್ಯಾಂಕಿನ ಯಾವುದೇ ಸಿಬ್ಬಂದಿ ಸದಸ್ಯರು ಬ್ಯಾಂಕಿನ ಸಹಾಯದಿಂದ ಒಡೆತನ ಹೊಂದಿರುವ/ ಖರೀದಿಸಿದ ಉಪಕರಣಗಳು, ಇತರ ಆಸ್ತಿಗಳನ್ನು ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸುವವರೆಗೆ ಪರಿಶೀಲಿಸಲು ಅನುಮತಿಸುತ್ತೇವೆ, ಮತ್ತು ಅಂತಹ ಸಿಬ್ಬಂದಿಗೆ ಅವರು ಬಯಸಿದ ಸಲಕರಣೆಗಳು/ ಸ್ವತ್ತುಗಳ ಬಗ್ಗೆ ಎಲ್ಲಾ ವಿವರಗಳು ಮತ್ತು ಮಾಹಿತಿಯನ್ನು ಒದಗಿಸಲು ಒಪ್ಪಿರುತ್ತೇವೆ.

ಎಫ್) ಕೆನರಾ ಬ್ಯಾಂಕಿನಿಂದ ನಗದು ಠೇವಣಿ/ನಗದು ಹಿಂಪಡೆಯುವಿಕೆ/ಹಣ ವರ್ಗಾವಣೆ/ಗುರುತಿನ ಪುರಾವೆ ಸೇವೆಗಳು, ಇತ್ಯಾದಿಗಳನ್ನು ಪಡೆಯುವ ಉದ್ದೇಶಗಳಿಗಾಗಿ ಆಧಾರ್ ಆಧಾರಿತ ದೃಢೀಕರಣಕ್ಕಾಗಿ ನನ್ನ ಆಧಾರ್ ಸಂಖ್ಯೆ, ಬಯೋಮೆಟ್ರಿಕ್ ಮತ್ತು/ಅಥವಾ ಒಂದು ಬಾರಿ ಪಿನ್ (ಒಟಿಪಿ) ಡೇಟಾವನ್ನು ಒದಗಿಸಲು ನನಗೆ ಯಾವುದೇ ಆಕ್ಷೇಪವಿಲ್ಲ ಎಂದು ನಾನು/ನಾವು ಈ ಮೂಲಕ ಹೇಳುತ್ತೇವೆ.

ಜಿ) ದೃಢೀಕರಣಕ್ಕಾಗಿ ನಾವು ಒದಗಿಸುವ ಬಯೋಮೆಟ್ರಿಕ್ಸ್ ಮತ್ತು/ಅಥವಾ ಒಟಿಪಿಯನ್ನು ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ನನ್ನ ಗುರುತನ್ನು ದೃಢೀಕರಿಸಲು ಮಾತ್ರ ಬಳಸಲಾಗುವುದು ಮತ್ತು ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ.

ಐ) UIDAI ಗೆ ನಾನು ಒದಗಿಸಿದ ಮಾಹಿತಿಯನ್ನು UIDAIಗೆ ಕಲ್ಯಾಣ ಸೇವೆಗಳನ್ನು ಒಳಗೊಂಡಂತೆ ಸಾರ್ವಜನಿಕ ಸೇವೆಗಳಲ್ಲಿ ಸುತ್ತಿರುವ ಏಜೆನ್ಸಿಗಳಿಗೆ ಹಂಚುವುದಕ್ಕೆ ನನಗೆ/ನಮಗೆ ಯಾವುದೇ ಆಕ್ಷೇಪವಿಲ್ಲ.

ಸ್ಥಳ:

ದಿನಾಂಕ:

ಅರ್ಜಿದಾರರ ಸಹಿ

ಶಾಖೆಯ ಬಳಕೆಗಾಗಿ

ಮೌಲ್ಯಮಾಪನ/ಮಂಜೂರಾತಿ ವರದಿಯ

1. ಪಕ್ಷಕಾರರ ಹೆಸರು:

2. ಸಾಲದ ಉದ್ದೇಶ:

3. ಸಾಲದ ಮೊತ್ತ ರೂ.....

4. ಬಡ್ಡಿದರ ಸಾಲಿಯಾನ ಶೇಖಡಾ..... ಸರಳಬಡ್ಡಿ / ಚಕ್ರಬಡ್ಡಿ

5. ಏಜೆನ್ಸಿಯಿಂದ ರೂ.....

(ರೂ.....) ಸಹಾಯಧನ

ಪಡೆದುಕೊಂಡಿರುತ್ತಾರೆ

6. ಮಾರ್ಜಿನ್ ಹಣ:

7. ಭದ್ರತೆ: (ಭದ್ರತೆಯ ಸ್ವರೂಪ ಮತ್ತು ಮೌಲ್ಯ)

8. ಮರುಪಾವತಿ ವೇಳಾಪಟ್ಟಿ

8.1 ಸಾಲವನ್ನು ಈ ಕೆಳಗಿನಂತೆ ಮರುಪಾವತಿಸಬೇಕು:

-----ತಿಂಗಳ ಒಳಗೆ ಮರುಪಾವತಿ ಮಾಡಬೇಕು ಕಂತುಗಳು: ಮಾಸಿಕ ತ್ರೈಮಾಸಿಕ ಅರ್ಧ -
ವರ್ಷಕ್ಕೊಮ್ಮೆ ವಾರ್ಷಿಕ ಮಧ್ಯಂತರ ಮರುಪಾವತಿ ಬಿಡುವು ಅವಧಿ: ಅಸಲು ----
ತಿಂಗಳುಗಳು, ಬಡ್ಡಿ =====ತಿಂಗಳುಗಳು ಕಂತು ಮೊತ್ತ ರೂ

ಮರುಪಾವತಿ: 1 ಬಡ್ಡಿಯ ಮೊದಲ ಕಂತು-----ನಿಂದ ಪ್ರಾರಂಭವಾಗುತ್ತದೆ.

ಬಡ್ಡಿ -----ನಿಂದ ಪ್ರಾರಂಭವಾಗುತ್ತದೆ

8.2 ಚಾಲನೆಯಲ್ಲಿರುವ ಮಿತಿ: ವಾರ್ಷಿಕವಾಗಿ ಬಡ್ಡಿ ಯನ್ನು(ತಿಂಗಳು).

ಸಂದಾಯ ಮಾಡಬೇಕು ಪ್ರತಿ ಡ್ರಾವಲ್ ಅನ್ನು ತಿಂಗಳೊಳಗೆ ತೀರಿಸಬೇಕು.

- ನಾನು/ನಾವು / AEO/ ಅಧಿಕಾರಿ (ದಿನಾಂಕ) ರಂದು ಜಮೀನನ್ನು ಪರಿಶೀಲಿಸಿದ್ದೇನೆ/ಪರಿಶೀಲಿಸಿದ್ದೇವೆ.
- ಅವನ/ಅವಳ ಹಿಂದಿನ ವ್ಯವಹಾರವು ತೃಪ್ತಿಕರವಾಗಿದೆ (ಹೊಸ ಪಕ್ಷ ಕಾರರಿಗೆ ಅನ್ವಯಿಸುವುದಿಲ್ಲ).
- ಸದರಿ ಪಕ್ಷಕಾರನು ಪ್ರಸ್ತಾವಿತ ಚಟುವಟಿಕೆಯಲ್ಲಿವರ್ಷಗಳ ಅನುಭವವನ್ನು ಹೊಂದಿರುವನು.
- ಯೋಜನೆಯು ಆರ್ಥಿಕವಾಗಿ ಕಾರ್ಯಸಾಧ್ಯವಾಗಿದೆ ಮತ್ತು ಅರ್ಜಿದಾರರು ನೀಡಿದ ಯೋಜನೆ ಪ್ರಕ್ಷೇಪಗಳು ಸ್ವೀಕಾರಾರ್ಹವಾಗಿವೆ
- ಮುಂಗಡವು ನಬಾರ್ಡ್ ಮರುಹಣಕಾಸಿನ ಅಡಿಯಲ್ಲಿ ಬರಲು ಅರ್ಹವಾಗಿದೆ/ಅರ್ಹವಾಗಿಲ್ಲ
- ಎಲ್ಲಾ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ನಾವು ದೃಢೀಕರಿಸುತ್ತೇವೆ.
- ಲೆಕ್ಕ ಹಾಕಲಾದ ವಾರ್ಷಿಕ ಆದಾಯ ರೂ
- ಅನುಮೋದಿಸಲಾದ ಸಾಲ ಬದ್ಧತೆಯನ್ನು ಪೂರೈಸಲು ಸಾಲಗಾರನ ಆದಾಯ ಉತ್ಪಾದನೆ ಮತ್ತು ಮರುಪಾವತಿ ಸಾಮರ್ಥ್ಯದ ಬಗ್ಗೆ ನಾನು/ನಾವು ನಮ್ಮನ್ನು ತೃಪ್ತಿಪಡಿಸಿಕೊಂಡಿದ್ದೇವೆ.
- ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ PAIS / RWBCIS / PMFBY / CGFMU ಅಡಿಯಲ್ಲಿ ಖಾತೆಯನ್ನು ಕವರ್ ಮಾಡಲು ನಾವು ಗಮನಿಸಿರುತ್ತೇವೆ.

ನಾನು/ನಾವು ಮೇಲೆ ವಿವರಿಸಿದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ .ಶ್ರೀ/ಶ್ರೀಮತಿ.....ಅವರಿಗೆ... ಸಾಲಿಯಾನ ಶೇಖಡಾಬಡ್ಡಿದರದಲ್ಲಿ. ರೂ. ಸಾಲವನ್ನು ಶಿಫಾರಸು ಮಾಡಿದ್ದೇವೆ/ಮಂಜೂರು ಮಾಡಿದ್ದೇವೆ.

ಸ್ಥಳ:

ದಿನಾಂಕ : AEO/ಅಧಿಕಾರಿ : ವ್ಯವಸ್ಥಾಪಕರು /ಹಿರಿಯ ವ್ಯವಸ್ಥಾಪಕರು

ಸಾಲದ ನಿಬಂಧನೆಗಳಿಗೆ ಸಾಲಗಾರನ ಒಪ್ಪಿಗೆ

ಮೇಲಿನಂತೆ ಮಂಜೂರಾತಿ ಪತ್ರಕ್ಕೆ ಒಪ್ಪಿರುತ್ತೇನೆ

..... ಸ್ಥಳ:

ದಿನಾಂಕ:

ಅರ್ಜಿದಾರರ ಸಹಿ

ಕಚೇರಿ ಪ್ರತಿ

ಅರ್ಜಿಯನ್ನು ಸ್ವೀಕರಿಸಿದ ದಿನಾಂಕ :

ಅರ್ಜಿ ಆವಕ ಸಂಖ್ಯೆ

ಸೇವೆಯ ಟೋಕನ್ ನೀಡಲಾದ ದಿನಾಂಕ :

ಕೇಳಲಾದ ದಾಖಲೆಗಳು/ವಿವರಗಳು :

ಕಚೇರಿ ಪ್ರತಿ

ಕೆನರಾ ಬ್ಯಾಂಕ್

..... ಶಾಖೆ

.....

ರೂ. 2,00,000/- ವರೆಗಿನ ಕ್ರೆಡಿಟ್ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಿದಬಗ್ಗೆ ಸ್ವೀಕೃತಿ.

ಶ್ರೀ/ ಶ್ರೀಮತಿ

.....

.....

ಮಾನ್ಯರೇ

ಸಾಲ ಸೌಲಭ್ಯಕ್ಕಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಿರುವುದನ್ನು ನಾವು ಒಪ್ಪಿರುತ್ತೇವೆ.

ಈ ಅರ್ಜಿಯ ಕುರಿತು ನಮ್ಮ ನಿರ್ಧಾರವನ್ನು ಇಂದಿನಿಂದ -----ದಿನಗಳು/ವಾರಗಳ ಒಳಗೆ ತಿಳಿಸಲು ನಾವು ಪ್ರಯತ್ನಿಸುತ್ತೇವೆ.

ದಿನಾಂಕ:

ಸ್ಥಳ: **ವ್ಯವಸ್ಥಾಪಕರು /ಹಿರಿಯ ವ್ಯವಸ್ಥಾಪಕರು/ ಮುಖ್ಯ ವ್ಯವಸ್ಥಾಪಕರು**